



ನಿವೃತ್ತಿ ಬದುಕಿಗೆ ಎನ್‌ಪಿಎಸ್ ಸೂಕ್ತ

ನಿವೃತ್ತಿಯ ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಳ್ಳಲು ಎನ್‌ಪಿಎಸ್ ಉತ್ತಮ ಆಯ್ಕೆ. ಇದರಲ್ಲಿ ಸರ್ಕಾರಿ ಬೆಂಬಲಿತ ಮಾರುಕಟ್ಟೆ ಸಂಬಂಧಿತ ಎರಡು ವರ್ಗಗಳಿವೆ.

ಆಯ್ಕೆ ಆಗುವುದು: ವಿಶೇಷವಾಗಿ ಆದಾಯ ಸ್ಥಿರತೆ, ತೆರಿಗೆ ಸಡಿಲಿಕೆ ಮತ್ತು ಸುಲಭ ನಿರ್ವಹಣೆಯ ಕಾರಣಗಳಿಂದ ಬಹುತೇಕರಿಗೆ ಇದು ಸೂಕ್ತ.

ರಾಷ್ಟ್ರೀಯ ಪಿಂಚಣಿ ಯೋಜನೆ ಎಂದರೆ, ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ. ಎನ್‌ಪಿಎಸ್ ಯೋಜನೆಯು ಉದ್ದೋಗಿಯ ನಿವೃತ್ತಿ ಜೀವನಕ್ಕೆ ಉಳಿತಾಯ ಮಾಡುವ ಅಭ್ಯಾಸವನ್ನು ಪ್ರೇರೇಪಿಸುತ್ತದೆ. ನಿಮ್ಮ ನಿವೃತ್ತಿಯನ್ನು ಯೋಜಿಸಲು ಪ್ರಸ್ತುತ ಎನ್‌ಪಿಎಸ್ ಪ್ರಾಪ್ತಿರೀತಿ ಪ್ಲಾನರ್ ಈಗ ಪ್ರಮುಖವಾಗಿದೆ. ಸರಿಯಾಗಿ ಯೋಜನೆ ರೂಪಿಸುವ ಮೂಲಕ ನಿಮ್ಮ ವಿಶ್ರಾಂತಿ ಕಾಲದಲ್ಲಿ ನಿಮ್ಮನ್ನು ಹಾಯಾಗಿರಿಸಲು ಸಹಾಯ ಮಾಡುತ್ತದೆ.

ಎನ್‌ಪಿಎಸ್ ತೊರೆಯುವಾಗ, ಚಂದಾದಾರರು ಜೀವ ವಿಮಾ ಕಂಪನಿಯಿಂದ ಜೀವ ವರ್ಷಾಶನವನ್ನು ಖರೀದಿಸಬಹುದು (ಜೀವ ವರ್ಷಾಶನ life annuity ಒಂದು ಯೋಜನೆ) ಮತ್ತು ಒಂದು ಭಾಗವನ್ನು ಒಟ್ಟು ಮೊತ್ತವಾಗಿ ಹಿಂಪಡೆಯಬಹುದು. ಇದು 18ರಿಂದ 70 ವರ್ಷದೊಳಗಿನ ಭಾರತೀಯ ನಾಗರಿಕರಿಗೆ ಮುಕ್ತವಾಗಿರುತ್ತದೆ. ನಿವೃತ್ತಿಯ ನಂತರದ ಅಗತ್ಯದ ದೃಷ್ಟಿಯಿಂದ ಈ ಯೋಜನೆಯನ್ನು ವಿಶೇಷವಾಗಿ ರೂಪಿಸಲಾಗಿದೆ. ಸಾಮಾನ್ಯವಾಗಿ ನಿಯಮಿತ ಆದಾಯ ಇಲ್ಲದ ವೃದ್ಧಾಪ್ಯದಲ್ಲಿ ಪಿಂಚಣಿ ಯೋಜನೆಗಳು ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ನೀಡುತ್ತವೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಂತಹ ಯೋಜನೆಗಳಲ್ಲಿ ಒಂದು. ಹೂಡಿಕೆಗೆ ಇದು ಉತ್ತಮ ಅವಕಾಶ ನೀಡುತ್ತದೆ. ಭಾರತ, ವೇಗವಾಗಿ ಬೆಳೆಯುತ್ತಿರುವ ಹಿರಿಯ ನಾಗರಿಕರ ಜನಸಂಖ್ಯೆಗೂ ನೆಲೆಯಾಗಿದೆ. ವಿಶ್ವಸಂಸ್ಥೆಯ ಪ್ರಕಾರ 2050ರ ವೇಳೆಗೆ ಭಾರತದ ಹಿರಿಯ ನಾಗರಿಕರ ಜನಸಂಖ್ಯೆಯು 3000 ಲಕ್ಷ ತಲುಪುವ ನಿರೀಕ್ಷೆಯಿದೆ.

ಪ್ರತಿಯೊಬ್ಬರೂ ಆರ್ಥಿಕ ಭದ್ರತೆ ಮತ್ತು ಗೌರವಾನ್ವಿತ ಜೀವನವನ್ನು

ಖಚಿತಪಡಿಸಿಕೊಳ್ಳುವುದು ಮುಖ್ಯ. ಈ ಮಾರ್ಗದಲ್ಲಿ ಪಿಂಚಣಿ ಮತ್ತು ವರ್ಷಾಶನ ಯೋಜನೆಗಳು ನಿರ್ಣಾಯಕ. ಹಿರಿಯ ನಾಗರಿಕರಿಗೆ ಸರ್ಕಾರಿ ಪ್ರಾಯೋಜಿತ ಪಿಂಚಣಿ ನಿಧಿ ಯೋಜನೆಗಳಲ್ಲಿ ಅಪಾಯ ಕಡಿಮೆ. ಖಚಿತ ಆದಾಯದೊಂದಿಗೆ ವಿಶ್ರಾಂತಿ. ನಿವೃತ್ತಿ ಯೋಜನೆಗಳನ್ನು ಹುಡುಕುತ್ತಿರುವವರಿಗೆ ಇವು ಉತ್ತಮವಾಗಿವೆ.

ಯೋಜನೆಯಲ್ಲಿ ಎರಡು ಬಗೆ

ಉದಾಹರಣೆಗೆ: ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಪಿಎಸ್‌ಎಸ್), ಅಟಲ್ ಪಿಂಚಣಿ ಯೋಜನೆ (ಎಪಿಎ), ಪ್ರಧಾನ ಮಂತ್ರಿ ವಯೋವಂದನ ಯೋಜನೆ (ಪಿಎಂವಿಎವೈ), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಇತ್ಯಾದಿ. ಜೀವ ರಕ್ಷಣೆಯೊಂದಿಗೆ ಪಿಂಚಣಿ ಯೋಜನೆಗಳು ಖಚಿತವಾದ ಆದಾಯ ಅಥವಾ ವರ್ಷಾಶನ ಪ್ರಯೋಜನವನ್ನು ನೀಡುತ್ತವೆ. ಇದರ ಬಹುಪಯೋಗ ಎಂದರೆ ನಿವೃತ್ತಿ ಯೋಜನೆ ಮತ್ತು ಜೀವ ರಕ್ಷಣೆಯ ಉಭಯ ಪ್ರಯೋಜನವನ್ನು ನೀಡುತ್ತದೆ. ಇದು ಖಾತರಿಪಡಿಸಿದ ವರ್ಷಾಶನ ಪಿಂಚಣಿ ಯೋಜನೆ ಎನ್ನುತ್ತಾರೆ.

ಮಾರುಕಟ್ಟೆ ಸಂಬಂಧಿತ ಯೋಜನೆಗಳು ಸವಾಲಿನಿಂದ ಕೂಡಿರುತ್ತವೆ. ಹೆಚ್ಚಿನ ಅಪಾಯ ಎದುರಿಸುವ ಮನಸ್ಸು ಇರುವವರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು. ಅಪಾಯದಷ್ಟೇ ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡಬಹುದು. ಉದಾಹರಣೆಗೆ ಯುಎಲ್‌ಐಪಿ, ಇಎಲ್‌ಎಸ್‌ಎಸ್, ಎಸ್‌ಡಬ್ಲ್ಯುಪಿ ಇತ್ಯಾದಿ. ಎನ್‌ಪಿಎಸ್ ನಿವೃತ್ತಿ ಬದುಕಿಗೆ ಲಾಭದಾಯಕ



■ ಗಿರೀಶ್ ಸಿ.ಜಿ.

ಪ್ರಯೋಜನ

- ಇದು ದೀರ್ಘಾವಧಿ ನಿವೃತ್ತಿ ಯೋಜನೆ ಆಗಿದ್ದು, ಹೂಡಿಕೆದಾರರಿಗೆ ಭದ್ರತೆ ಹಾಗೂ ಆದಾಯದ ನಿರ್ವಹಣೆ ಯನ್ನು ಒದಗಿಸುತ್ತದೆ.
- ಎನ್‌ಪಿಎಸ್ ಭಾರತ ಸರ್ಕಾರದ ನಿಯಂತ್ರಣದಲ್ಲಿದೆ.
- 60 ವರ್ಷ ತುಂಬಿದ ನಂತರ ಹೂಡಿಕೆಯ ಒಂದು ಭಾಗವನ್ನು ಪಡೆಯಬಹುದು. ಉಳಿದ ಹಣವನ್ನು ಪೆನ್ಷನ್ ರೂಪದಲ್ಲಿ ಪಡೆಯ ಬಹುದು.
- ಹೂಡಿಕೆದಾರರು ತಮ್ಮ ಜೀವಿತಾವಧಿಗೆ ನಿಯಮಿತ ಪೆನ್ಷನ್ ಪಡೆಯಲು ಸಾಧ್ಯ.
- ನಿವೃತ್ತಿ ವೇಳೆ ಹಣದ ಕೊರತೆ ಆಗದಂತೆ ನೋಡಿಕೊಳ್ಳಲು ಉತ್ತಮ ವ್ಯವಸ್ಥೆ.
- ವಿವಿಧ ನಿಗಮಿತ ಫಂಡ್‌ಗಳಲ್ಲಿ ಹೂಡಿಕೆಯ ಆಯ್ಕೆಗೆ ಅವಕಾಶವಿದೆ. (ಈಕ್ವಿಟಿ, ಕಾರ್ಪೊರೇಟ್ ಬಾಂಡ್, ಚಾಲಿತ ಸಾಲ), ಹೂಡಿಕೆದಾರರು ಮೂಲ ಬಂಡವಾಳ ಹೆಚ್ಚಿಸಬಹುದು. ತೆರಿಗೆ ಸಡಿಲಿಕೆಗೂ ಅನುಕೂಲವಾಗುತ್ತದೆ.
- ಎನ್‌ಪಿಎಸ್ ನೋಂದಣಿ ಪ್ರಕ್ರಿಯೆ ಸರಳವಾಗಿದೆ.
- ನಿರ್ವಹಣೆ ಸುಲಭ; ಹೂಡಿಕೆ ಕಲ್ಪಿಸಿ ನಿಮಗೆ ನೀಡುವ ವೀಕ್ಷಣೆ ಹಾಗೂ ನಿರ್ವಹಣಾ ಆಯ್ಕೆಯೆಲ್ಲೂ ಭಾಗವಹಿಸಬಹುದು.

ಹೂಡಿಕೆಯ ನಿರ್ವಹಣೆ

- ನಿವೃತ್ತಿಯ ನಂತರ ನಿಮ್ಮ ಹೂಡಿಕೆಯ ಶೇ. 60ರಷ್ಟು ಹಣವನ್ನು ಒಟ್ಟಿಗೆ ಪಡೆಯಬಹುದು. ಉಳಿದ ಶೇ. 40 ಮೊತ್ತವನ್ನು ಅನ್ಯಯಿತಿ ಯೋಜನೆಗೆ ಸೇರಬೇಕಾಗುತ್ತದೆ.
- ನಿಗಮಿತ ಅನ್ಯಯಿತಿ ಕಂಪನಿಗಳು (ಉದಾಹರಣೆ: LIC, SBI Life) ಪೆನ್ಷನ್ ಗಳಿಸಲು ಅವಕಾಶ.